

ADC/2021-22/FR

August 12, 2021

Department of Corporate Services BSE Limited Phiroze Jeejeebhoy Towers Dalal Street, Fort Mumbai 400 001

Dear Sir/Madam,

## <u>Sub: Newspaper publication of the Financial Results for the Quarter ended</u> June 30, 2021

## Ref: Scrip Code: 523411

A copy of the newspaper publication of the Financial Results of the Company for the quarter ended June 30, 2021, which appeared in the Newspapers on August 12, 2021 is enclosed for your information and record.

Thanking you,

Yours faithfully, For ADC India Communications Limited

am. -

R. Ganesh Company Secretary

> ADC India Communications Limited CIN : L32209KA1988PLC009313 Regd. Office & Factory : No. 10C, 2nd Phase, 1st Main, P.B. No. 5812, Peenya Industrial Area, Bangalore - 560 058. Tel : + 91 80 2839 6102 / 2839 6291, E-mail : support@adckcl.com, Website : www.adckcl.com

# **JSW Sports aims to hit** gold with Olympic wins

Parth Jindal plans standalone sporting venture by 2025 & an IPO

## ARINDAM MAIUMDER

New Delhi, 11 August

n the middle of 2019, Neeraj Chopra's chances of making it to the Olympics looked shaky after he suffered a careerthreatening elbow injury. Manisha Malhotra, head of sports excellence and scouting at JSW Sports, promptly got down to working the phones - calling whoever could urgently help. In 24 hours, Chopra was with Dinshaw Pardiwala, one of India's top orthopaedic surgeons, at the Kokilaben Dhirubhai Ambani Hospital in Mumbai.

The two-hour intensive surgery was followed by four months of rehabilitation at the Inspire Institute of Sports, the only privately funded high-performance training centre located at JSW's Vijayanagar steel plant in Karnataka.

JSW Sports' investment in Chopra and the athlete's singleminded commitment and phenomenal performance have given India its first track and field Olympic gold medal. Chopra's soaring brand value since is also good news for Parth Jindal, managing director of JSW Cements and founderdirector of Inspire Institute of Sport. Jindal is looking to turn JSW Sports into India's first profitable sports venture.

JSW Sports spotted Chopra in 2015 and has since made use of the \$13-billion steel conglomerate's financial might to provide him with training and facilities. The company will manage endorsement deals for Chopra and Bajrang Punia, who won the Olympic bronze medal in wrestling and who will also be with the JSW system till the 2024 Paris Olympics.

'We have an extensive scouting system for five sports: boxing, wrestling, judo, athletics and swimming. Our scouts are present at all forms of competition — district, state and national level," Jindal says. "When they spot a potential talent. we get in touch with the athlete's parents and offer him/her a full scholarship at JSW Sports where the training and education are taken care of."

Jindal entered the sports business in 2013 when he was trying to figure out how to make JSW a recognisable household brand. He had just graduated from Brown University and one



JSW Sports spotted Neeraj Chopra in 2015 and has since made use of the \$13-billion steel conglomerate's financial might to provide him with training and facilities RELITERS

Olympic athletes for India.

galuru franchisee.

name," Jindal says.

Making money through a

# **JSW Sports'** star power

 NEERAJ CHOPRA: Olympic gold in javelin throw (2020) BAJRANG PUNIA: Olympic

bronze in wrestling (2020) **SAKSHI MALIK:** Olympic bronze in wrestling (2016)

• VIKAS KRISHAN: Gold in Commonwealth Games in boxing (2018)

# **JSW Sports loss** (₹crore) 2019 22 2020

Source: Registrar of Companies

of his first projects was in the Harvana Steelers in 2017 and a marketing department. He was told that rival Tata Steel's Tisyear later, they acquired 50 per con brand was able to charge 10 cent stake in the Indian Premier League's (IPL's) Delhi per cent extra only because the company had better visibility, franchise, Delhi Capitals, from while JSW's Neosteel ("a better the GMR group. product," he says) struggled to gain acceptance. "We faced a sisports team in India has never milar problem in cement where been easy. In fact, most involvewe were competing against a ment in sport has always renowned brand like Birla. So, I incurred loss (see box). Jindal thought JSW should build an says that while the IPL and institute and pick up Olympic Kabaddi League franchises are sports which, besides the natprofitable, the football franional need, can be used as a very chise is vet to make money. good brand-building exercise.

The company has planned For the next one year, Jindal three distinct revenue streams. First, from the franchises it and Mustafa Ghouse, CEO of

JSW Sports and a former Davis owns. Second, the sports management business where JSW Cup player, went to all the leading sports facilities across the Sports manages athletes, world to build a model for the which includes names like business. The result was the Rishabh Pant and Neerai Inspire Institute of Sport. Chopra, many of whom have Spread over 42 acres, it has trained at Inspire Institute of since 2014 produced multiple Sports or are part of the company's sporting franchisee.

The academy up and runn-Third, Jindal is now planing, Jindal gunned for more. ning to expand into the sports India was to host the Under-17 content business and make football World Cup in a few documentaries on famous athletes who are products of the vears and the football federation felt that corporate pres-JSW system. The company is ence would speed up new also planning to incubate startinfrastructure. Jindal bid and ups in the sports business, prigot the rights for the Benmarily in e-sports.

"I truly believe that on the "We felt that to build Indian commercial side, sports has an football, it was necessary to incredible future, especially live have a professionally managed sports because this, and news, football club. Second was an are the two last areas where additional motive of building advertisers have a captive live the JSW brand in Bengaluru audience. Through football, and making it a household cricket and kabaddi, we can make a big sporting company," Next was the acquisition of Jindal says.

The venture is also looking to sign more athletes who can bring medals in the 2024 Paris and 2028 Los Angeles Olympics. "We have already scouted a few athletes who are potential Olympians. Due to the success of our athletes, we have got a lot of funding, including from JSW," Jindal says.

While the venture still needs support from the JSW group, Jindal expects that by 2025 it will be a standalone profitable sporting venture. "The dream is to have the first public listing for a sports company in India - that's the vision," he says.

# MGM Resorts is auctioning 11 Picassos

JAMES TARMY 11 August

В

te

re

9

P

On October 23, MGM Resorts will sell 11

Picassos that could bring in \$104 million.

The sale, which will take place live at the

Bellagio and be conducted by Sotheby's,

will include paintings, works on paper, and ceramics. "Our collection has evolved over time,"

says Ari Kastrati, MGM Resorts' chief hospitality officer. "Our goal with our collection has always been to evolve it further, and focus on diversity, and give voice to under-

represented artists. We've done a great iob with that over the years, and we believe now is a time to double down on it."

The top lot is expected to be Picasso's 1938 painting Femme au Béret Rouge-Orange, which depicts the artist's lover and muse, Marie-Thérèse Walter, and carries an estimate of \$20 million to \$30 million. BLOOMBERG

www.bankofbaroda.in	www.bankofbaroda.in	बैंक ऑफ़ बड़ौदा Bank of Baroda ब ाज्य ा व्य क्य					
REQUEST FOR PROPOSAL		otice for the position of					
Bank of Baroda invites Request for proposals for:	Deputy Defe	nce Banking Advisor					
1. Supply, Installation & Commissioning of CISCO make Desktop Based Video Conferencing Units and TMS Licenses for Video Conferencing System.	looking for experience	e of the India's largest Banks is d senior Ex-Defence Personnel for puty Defence Banking Advisor					
2. Supply, Installation & Commissioning of Room Based Video Conferencing Devices for Video Conferencing System.	Join India's International Bank for a challenging assignment and become a part of its growth journey.						
Details are available under Tenders section on Bank's website: www.bankofbaroda.in.	No. of Vacancies	2					
'Addendum'', if any, shall be issued on Bank's website under	Likely Place of Posting	Bhopal & Jaipur					
tenders section i.e. on <b>www.bankofbaroda.in</b> . Bidder should refer the same before final submission of the proposal.	Terms of Engagement	Contractual for a period of 3 years, extendable at the option of the Bank					
Last date for submission of the above RFPs will be 9 <sup>th</sup> September 2021.	Eligibility Age (as on 01.08.2021)	Maximum 60 years					
Place: Mumbai For Bank of Baroda Baroda Baroda Chief Technology Officer	Last rank held in service	Brigadier in the Indian Army/ Commodore in the Indian Navy/ Air Commodore in the Indian Air Force					
	Interested candidates are advised to visit the Bank website <u>www.bankofbaroda.in</u> $\rightarrow$ Career Page $\rightarrow$ Curre Opportunities Section for further details.						
	The last date for su 1 <sup>st</sup> September, 2021 (23	ıbmission of the application is হ <b>59 hours).</b> ্র					
	Place: Mumbai Date: 12.08.2021	sd/- Chief General Manager (HRM)					

# **ADC India Communications Limited**

CIN: 1 32209KA1988PI C009313

No.10C, 2nd Phase, 1st Main, P.B. No. 5812, Peenva Industrial Area, Bangalore 560 058 Tel: +91 80 2839 6102 | Website: www.adckcl.com

EXTRACT OF UNAUDITED FINANCIAL RESULTS FOR THE QUARTER ENDED JUNE 30, 2021

(Rs. in Lakhs except per share dat								
Particulars	Quarter ended 30-June-2021	Preceding 3 months ended 31-March-2021	Corresponding 3 months ended 30-June-2020	Year to date for the previous year ended 31-March-2021				
	(Unaudited)	(Unaudited)	(Unaudited)	(Audited)				
Total Income from Operations	2,709.19	2,110.48	889.65	5,985.96				
Net Profit / (Loss) for the period (before Tax, Exceptional and Extraordinary items)	264.90	261.74	29.13	523.68				
Net Profit / (Loss) for the period before tax (after Exceptional and Extraordinary items)	264.90	261.74	29.13	523.68				
Net Profit / (Loss) for the period after tax (after Exceptional and Extraordinary items)	197.59	176.36	17.94	362.38				
Total Comprehensive Income for the period [Comprising Profit for the period (after tax) and Other Comprehensive Income (after tax)]	197.94	181.79	11.05	361.62				
Paid up Equity Share Capital	460.00	460.00	460.00	460.00				
Other equity (excluding Revaluation Reserve)	4,025.04	3,827.09	3,568.51	3,827.09				
Net worth	4,485.04	4,287.09	4,028.51	4,287.09				
Earnings Per Share (of Rs. 10/- each) Basic and diluted (in Rs.) (Not annualised)	4.30	3.83	0.39	7.87				

Note: The above is an extract of the detailed format of Unaudited Financial Results filed with the Stock Exchanges under Regulation 33 of the SEBI (Listing and Other Disclosure Reguirements) Regulations, 2015. The full format of the Unaudited Financial Results are available on the Stock Exchange websites (www.bseindia.com) and Company's website (www.adckcl.com)

Place : Bangalore Date : August 10, 2021

Particulars

## **Kirloskar Pneumatic Company Limited**

A Kirloskar Group Company

Registered Office Hadapsar Industrial Estate, Pune - 411013 CIN: L29120PN1974PLC110307

K≁rl	oskar
	Pneumatic

	UNAUDITED FINANCIAL RESULTS FOR THI	E QUARTER EN	DED 30 <sup>™</sup> JUNE	<b>5, 2021</b> (₹ in Lacs
SI.	Particulars	Quarter Ended 30-06-2021	Quarter Ended 30-06-2020	Year Ended 31-03-2021
No	Farticulars	Unaudited	Unaudited	Audited
			IND AS	
1.	Total Income from operations	16,891	8,035	82,326
2.	Net Profit/(Loss) for the period (beforeTax, Exceptional and/or Extraordinary items)	982	(808)	8,388
3.	Net Profit/(Loss) for the period beforeTax (after Exceptional and/or Extraordinary items)	982	(808)	8,388
4.	Net Profit / (Loss) for the period after Tax (after Exceptional and/or Extraordinary items)	707	(568)	6,384
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	2,847	53	9,166
6.	Equity Share Capital	1,287	1,284	1,285
7.	Other Equity			57,579
8.	Earnings Per Share (Face value of ₹ 2/- each)			
	1. Basic	1.10	(0.88)	9.94
	2. Diluted (Not Annualised)	1.09	(0.88)	9.94

#### Notes

The above is an extract of the detailed format of Quarterly Financial Results filed with the Stock Exchange under Regulation 33 of SEBI (Listing Obligations and Disclosure Requirements) Regulations, 2015 and SEBI Circular No. CIR/CFD/FAC/62/2016 dated 5 July, 2016. The full format of the Quarterly Financial Results and Explanatory Notes are available on the Stock Exchange website at www.bseindia.com and on the company's website at www.kirloskarpneumatic.com

#### For Kirloskar Pneumatic Company Limited

Sd/-Place : Pune K Srinivasan Date : August 10, 2021 Managing Director

> · Tel: +91 20 26727000 · Fax: +91 20 26870297 · Email: sec@kirloskar.com · Website: www.kirloskarpneumatic.com

'Mark bearing word 'Kirloskar' in any form as a suffix or prefix is owned by Kirloskar Proprietary Ltd. and Kirloskar Pneumatic Co. Ltd. is the Permitted Use





#### \* Inclusive of e2W & e3





## EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED 30<sup>TH</sup> JUNE 2021 (₹ in Crore)

#### Standalone Consolidated Quarter Ended Year Ended Quarter Ended Year Ended 30.06.2021 30.06.2020 31.03.2021 30.06.2021 30.06.2020 31.03.2021 Unaudited Unaudited Unaudited Unaudited Audited Audited

		Unaudited	Unaudited	Audited	Unaudited	Unaudited	Audited	
1.	Total Income from Operations	218.81	149.25	1,339.10	232.12	158.23	1,508.73	
2.	Net Profit/(Loss) for the period (before tax & exceptional items)	(12.85)	(33.53)	52.93	(29.24)	(40.80)	20.67	
З.	Net Profit/(Loss) for the period before tax (after exceptional items)	(8.82)	(33.53)	18.47	(25.21)	(40.80)	(13.79)	
4.	Net Profit/(Loss) for the period after tax (after exceptional items)	(6.47)	(24.20)	10.36	(22.48)	(30.86)	(18.78)	
5.	Total Comprehensive Income for the period [Comprising Profit/(Loss)							
	for the period (after tax) and Other Comprehensive Income (after tax)]	(6.23)	(23.87)	11.33	(22.24)	(30.53)	(17.80)	
6.	Equity Share Capital	46.24	46.24	46.24	46.24	46.24	46.24	
7.	Other Equity			854.71			736.27	
8.	Earning Per Share (₹)							
	- Basic	(0.28)	(1.05)	0.45	(0.97)	(1.33)	(0.81)	
	- Diluted	(0.28)	(1.05)	0.45	(0.96)	(1.33)	(0.81)	
				<u> </u>				

NOTE: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchanges' websites viz www.bseindia.com and www.nseindia.com. The same is also available on the Company's website viz www.greavescotton.com.

For GREAVES COTTON LIMITED

(AJIT VENKATARAMAN) **EXECUTIVE DIRECTOR** (DIN:07289950)

Place : Mumbai Date : 11th August 2021

Sr.

No.

#### 6,500 AFTERMARKET NETWORK | 500+ RETAIL TOUCHPOINT | 162 YEARS AND GROWING

# GREAVES COTTON LIMITED

Corporate Identity Number: L99999MH1922PLC000987 Registered Office: Unit No. 701, 7th Floor Tower 3, Equinox Business Park, LBS Marg Kurla(W), Mumbai - 400 070 Telephone: +91-22 41711700 E-mail: investorservices@greavescotton.com Website: www.greavescotton.com

**CLEANTECH MOBILITY SOLUTIONS BS VI Compliant Engines Fuel Agnostic Powertrain Range Electric Mobility Vehicles** 









## @sanjevaninews sanjevani.com



**ತನೇ ಬಾರಿ ಪ್ರಶಸ್ತಿ** 

ರಾಜಧಾನಿಯ ಇಂದಿರಾ ಗಾಂಧಿ

ಅಂತಾರಾಷ್ರೀಯ ವಿಮಾನ ನಿಲ್ದಾಣ

ಸತತ ಮೂರನೇ ವರ್ಷ ಪ್ರಶಸ್ತಿಗೆ

2021ರ ಸ್ತೈಟ್ರಾಕ್ಸ್ ವಿಶ್ವ ವಿಮಾನ

ನಿಲ್ದಾಣ ಪ್ರಶಸ್ತಿಗಳಲ್ಲಿ ಸತತ ಮೂರನೇ

ವರ್ಷ 'ಭಾರತ ಮತ್ತು ಮಧ್ಯ ಏಷ್ಠಾದ ಅತ್ಯುತಮ ವಿಮಾನ ನಿಲ್ದಾಣ' ಎನ್ನುವ

ಹಿರಿಮೆಗೆ ಪಾತ್ರವಾಗಿದೆ. ಸ್ತೈಟ್ರಾಕ್ಸ್

ವರ್ಲ್ಸ್ ಏರ್ ಪೋರ್ಟ್' ಪ್ರಶಸ್ತಿಗಳನ್ನು

ವಿಮಾನ ನಿಲ್ದಾಣ ಉದ್ಯಮಕ್ತೆ

ಅತ್ಯಂತ ಮಹತ್ರದ ಗೌರವವೆಂದು

ಪರಿಗಣಿಸಲಾಗಿದೆ, ಅತಿದೊಡ್ಡ, ವಾರ್ಷಿಕ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ ಗ್ರಾಹಕರು ಮತ

ಚಲಾಯಿಸಿದ್ದಾರೆ. ವಿಶ್ವ ವಿಮಾನ

ನಿಲ್ದಾಣ ಉದ್ಯಮದ ಗುಣಮಟ್ಟದ

ಮಾನದಂಡವೆಂದು ಪರಿಗಣಿಸಲಾಗಿದೆ,

550ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ

ಗಾಹಕರೆ ಸೇವೆ ಮತು ಸೌಲಭ್ಯಗಳನ್ನು

ಮೌಲ್ಯಮಾಪನ ಮಾಡುತ್ತದೆ.ಇದಲ್ಲದೆ,

ಜಿಎಂಆರ್ ನೇತೃತ್ವದ ಒಕ್ಕೂಟವಾದ

ದೆಹಲಿ ಅಂತಾರಾಷ್ಟೀಯ ವಿಮಾನ

ನಿಲ್ದಾಣ ನಿರ್ವಹಿಸುತ್ತಿರುವ ಐಜಿಐ

ವಿಮಾನ ನಿಲ್ದಾಣಕ್ಕೆ 'ಕೋವಿಡ್–19

ವಿಮಾನ ನಿಲ್ದಾಣ ಉತ್ತೃಷ್ಟತೆ ಪ್ರಶಸ್ತಿ'

ಪ್ರಕಟವಾಗುವ

ಮುಂತಾದವುಗಳ

ನೀಡಲಾಯಿತು.

ಬಾಜನವಾಗಿದೆ

ನವದೆಹಲಿ,ಆ. 12- ರಾಷ್ಟ್ರ

ಮಹಾಲಕ್ಷ್ಮಿ, ಲೇಔಟ್ ವಿಧಾನಸಭಾ ಕ್ಷೇತ್ರದ ಬೆಂಗಳೂರು ಉತ್ತರವಲಯ ಜಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನಕ್ಕೆ ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಉದ್ವಾಣಸಿದರು. ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭವೃದ್ಧಿ ಸಚಿವ ಸಿ.ಎಸ್. ಅಶ್ವತ್ಥ್ ನಾರಾಯಣ, ಮಂಡಲ ಅಧ್ಯಕ್ಷ ರಾಫವೇಂದ್ರ ಶೆಚ್ಚ, ಮಂಜುನಾಥ್, ಜ. ನಾರಾಯಣ ಇತರರು ಇದ್ದರು.

### **PUBLIC NOTICE**

Schedule property from its Owners: Dr. CHITRA RAMAMURTHY also known as H.CHITRA, W/o Sri. Ramamurthy Bingi, residing at: No.405/A, 7th Main, 2nd Block, Jayanagar, Bangalore and her daughter Dr. HARSHITA RAMAMURTHY, residing at: No.95, 13th Cross, 19th Main, JP Nagar 2nd Phase, Bangalore-560078.

Apart from the said Owners, if any other person/s have any manner of right, title and or interest or claim or charge or lien over the Schedule property or otherwise have any lawful objection/s for sale of the Schedule Property by the aforesaid Owners, they are hereby called upon to file their objection/s in writing, along with the photocopies of documents on which they rely, with the undersigned, within 10days from the date of publication of this notice. Objection/s received thereafter will not be binding on my clients.

All that piece and parcel of the residential property bearing Municipal No.5 (old No.5 & 5/1) PID No.50-35-5, measuring East to West 80 ft and North to South 62 ft, situated at Jain Temple Street, V.V. Puram, Bangalore and bounded on:

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,

<u> ಬೆಂಗಳೂರು ನಗರ ಜಲ್ಲೆ</u>

ಕಂ:ಅಸಂಇ/ಬೆಂನ/ಹೊ.ಗು.ಬೆಂಡರ್/ಸಿ.ಆರ್-137/2020-21 ದಿನಾಂಕ: 10/08/202<sup>.</sup>

ಪ್ರಕಟಣೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿರುವ

ಮೆಟ್ರಕ್ ನಂತರದ ವಿದ್ಯಾರ್ಥಿ ನಿಲಯದಲ್ಲ ಖಾಅ ಇರುವ ಗ್ರೂಪ್ "ಡಿ"

ಹುದ್ದೆಗಳಾದ ಅಡುಗೆಯವರು, ಅಡುಗೆ ಸಹಾಯಕರು ರಾತ್ರಿಕಾವಲುಗಾರರು ಹಾಗೂ

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಛೇರಿಗೆ ಕಂಪ್ಯೂಟರ್ ಡಾಟಾ ಎಂಟ್ರ

ಆಪರೇಟರ್ಗಳು, ಜವಾನರು, ಹುದ್ದೆಗಳನ್ನು ಹೊರ ಸಂಪನ್ಮೂಲ ಏಜೆನ್ಷಿಯ

ಮುಖಾಂತರ ಪಡೆಯಲು ಬೆಂಡರ್ಅನ್ನು Online System

(https://eproc.karnataka.gov.in) ಇ-ಪ್ರೊಕ್ಯೂರ್ ಮೆಂಟ್

1. ಬೆಂಡರ್ಗೆ ಇಟ್ಟ ಮೊತ್ತ **ರೂ.160 ಲಕ್ಷ** ಹಾಗೂ ಇ.ಎಂ.ಡಿ. ಮೊತ್ತ

2. ಬೆಂಡರ್ ಫಾರಂ ಅಪ್ ಲೋಡ್ ಮಾಡಲು ಪ್ರಾರಂಭಸುವ ದಿನಾಂಕ:

3. ಇ-ಪ್ರೊಕ್ಯೂರ್ ಮೆಂಬ್ ಮುಖಾಂತರ ಅರ್ಹ ಅರ್ಜಿದಾರರು ಅರ್ಜಿ

4. ಇ–ಪ್ರೊಕ್ಯೂರ್ಮೆಂಬ್ ಮೂಲಕ ತಾಂತ್ರಿಕ ಬಡ್ನ್ನು ತೆರೆಯುವ

6 හයි

ದೈಹಿಕ ಅಂತರ

ವಿವರ

ವಹಿವಾಟಿನಿಂದ ಬಂದ ಒಟ್ಟು ಉತ್ಪತ್ತಿ

(ಇತರೆ ಆದಾಯಗಳೂ ಸೇರಿದಂತೆ)

ಸಲ್ಲಸಲು ಕೊನೆಯ **ದಿನಾಂಕ: 31/08/2021** 

East by : Private property,

- West by Jain Temple Street,
- : Private property and property No.4 & 4/1, North by

South by : Private property bearing No.6.

Sd/- S.F.Goutam Chand,

Advocate **Goutam Associates** 

0

No.60, 2nd Floor, Kanakapura Road, Basavanagudi, Bangalore - 560 004

ಮುಖಾಂತರ ಬೆಂಡರ್ ಆಹ್ವಾನಿಸಲಾಗಿದೆ.


ದಿನಾಂಕ: 01/09/2021.

ರೂ.2.40 ಲಕ್ಷಗಳು.

11/08/2021.

್ ಮಾಸ್ ಧರಿಸಿ

ನೋಂ



ಪತ್ರಿಕೆಯಲ್ಲಿ ಜಾಹೀರಾತುಗಳು ವಿಶ್ವಾಸಪೂ ರ್ಣವೇ ಆದರೂ ಅವುಗಳಲ್ಲಿನ Act. The Petition is posted on ಮಾಹಿತಿ, ವಸ್ತುಲೋಪ-ದೋಷ, 24.08.2021 for your objection or counter if have any valid ಗುಣಮಟ್ಟ objection you may raise it in person or by a pleader before the special sub court Dharmapuri at ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ 10.30 A.M. on that day otherwise the above said matter will be ವ್ಯವಹರಿಸಬೇಕಾಗುತ್ತದೆ. ಅದಕ್ಕೆ

ecided as exparte. This notice is

ssused as per the order the court

G. SELVARAJ. B.Com, BL., Advocate.

Dharmapuri.

Cell No: 9443281094

ಜೂನ್ 30, 2020ಕ್ಕೆ

ತ್ರೈಮಾಸಿಕಕ್ಕೆ ಅಂತ್ಯವಾದ

ಹಿಂದಿನ ವರ್ಷದ

ಅವಧಿಗೆ

(ತಪಾಸಣೆಯಾಗದ)

3.982.99

candidates will be at

11 am on 03 Sep 2021.

ಮಾರ್ಚ್

31, 2021

ವಾರ್ಷಿಕ

ಅಂತ್ಯವಾದದ್ದ

(ತಪಾಸಣೆಯಾದ

15,525.18

sel for the Petitioner

ಇಂದಿರಾಗಾಂಧಿ ದೇಗುಲ, ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಕ್ಕೆ ನಿರ್ಬ ವಿಮಾನ ನಿಲ್ದಾಣಕ್ಕೆ

ತುಮಕೂರು, ಆ. 12- ನೆರೆ ರಾಜ್ಯಕ್ತೆ ಹೊಂದಿಕೊಂಡಿರುವ ಗಡಿ ಜಿಲೆಗಳಲಿ ಕೋವಿಡ್ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ರಾಜ್ಯ ಸರ್ಕಾರದ ಆದೇಶದ ಹಿನ್ಸೆಲೆಯಲ್ಲಿ ಕೋವಿಡ್ 3ನೇ ಅಲೆಯ ನಿಯಂತ್ರಣದ ಸಲುವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಂಧ್ರ ಗಡಿಗೆ ಹೊಂದಿಕೊಂಡಿರುವ ತುಮಕೂರು ಜಿಲ್ಲೆಯ ದೇಗುಲ, ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರಾವಣ ಮಾಸದ ವಿಶೇಷ

ದಿನಗಳು ಹಾಗೂ ರಜಾ ದಿನಗಳಂದು ಪ್ರವೇಶ ನಿರ್ಬಂಧಿಸಿ ಆದೇಶಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂದಿನಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು, ಶ್ರಾವಣ ಮಾಸದ ಶನಿವಾರ, ಭಾನುವಾರ, ಸೋಮವಾರದಂದು ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಮುಜರಾಯಿ, ಖಾಸಗಿ ಸೇರಿ ಜಿಲ್ಲೆಯ

ನಿರ್ಬಂಧಿಸಿ ಆದೇಶಿಸಿದ್ದಾರೆ. ಈ ದಿನಗಳಂದು ದೇವಾಲಯಗಳಲ್ಲಿ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಉಳಿದ ದಿನಗಳಲ್ಲಿ ದೈನಂದಿನ ಪೂಜಾ ಕಾರ್ಯಕ್ರಮಗಳನ್ನು ಮಾತ್ರ ನೆರವೇರಿಸಬಹುದಾಗಿದೆ. ಅಮಾವಾಸ್ಯೆ ಹುಣ್ಣಿಮೆ ದಿನಗಳಂದು ನಡೆಯುವ ವಿಶೇಷ ಆಚರಣೆ, ಧಾರ್ಮಿಕ ಸೇವೆ, ಎಲ್ಲ ದೇಗುಲಗಳಿಗೆ ಭಕರ ಪ್ರವೇಶ ಉತ್ತವಗಳು ಮತ್ತು ಜಾತ್ರೆಗಳಿಗೂ

ನಿಷೇಧ ಹೇರಲಾಗಿದೆ. ಶನಿವಾರ, ಭಾನುವಾರ, ಸೋಮವಾರ ರಜಾ ದಿನಗಳಂದು ಹಾಗೂ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೂ ಅನ್ವಯವಾಗಲಿದ್ದು, ದೇವರಾಯನದುರ್ಗ, ರಾಮದೇವರಬೆಟ್ಟ, ಬಸದಿಬೆಟ್ಟ, ಸಿದ್ದರಬೆಟ್ಟ ಇತರೆ ಗಿರಿಧಾಮಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸಾರ್ವಜನಿಕರನ್ನು ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಬೆಂಗಕೂರು

ಗುರುವಾರ 12 ಆಗಸ್ಟ್ 2021

9

## ADC India Communications Limited CIN: L32209KA1988PLC009313

No.10C, 2nd Phase, 1st Main, P.B. No. 5812, Peenya Industrial Area, Bangalore 560 058 Tel: +91 80 2839 6102 | Website: www.adckcl.com

EXTRACT OF UNAUDITED FINANCIAL RESULTS FOR THE QUARTER ENDED JUNE 30, 2021

	Quarter ended	Preceding 3	Corresponding 3	Year to date
Particulars	30-June-2021	months ended 31-March-2021	months ended 30-June-2020	for the previous year ended 31-March-2021
	(Unaudited)	(Unaudited)	(Unaudited)	(Audited)
Total Income from Operations	2,709.19	2,110.48	889.65	5,985.96
Net Profit / (Loss) for the period (before Tax, Exceptional and Extraordinary items)	264.90	261.74	29.13	523.68
Net Profit / (Loss) for the period before tax (after Exceptional and Extraordinary items)	264.90	261.74	29.13	523.68
Net Profit / (Loss) for the period after tax (after Exceptional and Extraordinary items)	197.59	176.36	17.94	362.38
Total Comprehensive Income for the period [Comprising Profit for the period (after tax) and Other Comprehensive Income (after tax)]	197.94	181.79	11.05	361.62
Paid up Equity Share Capital	460.00	460.00	460.00	460.00
Other equity (excluding Revaluation Reserve)	4,025.04	3,827.09	3,568.51	3,827.09
Net worth	4,485.04	4,287.09	4,028.51	4,287.09
Earnings Per Share (of Rs. 10/- each) Basic and diluted (in Rs.) (Not annualised)	4.30	3.83	0.39	7.87

Note: The above is an extract of the detailed format of Unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Unaudited Financial Results are available on the Stock Exchange websites (www.bseindia.com) and Company's website (www.adckcl.com)

By Order of the Board of Directors

Place : Bangalore Date : August 10, 2021

**Managing Director** 

# SUPRAJIT ENGINEERING LIMITED

Regd Office: No 100 & 101, Bommasandra Industrial Area, Anekal Taluk, Bengaluru-560 099. Website - www.suprajit.com, email - info@suprajit.com

CIN - L29199KA1985PLC006934

Statement of Standalone and Consolidated Unaudited Financial Results for the Quarter ended June 30, 2021. (Rs. In Millions)

			STANDALONE				CONSOLIDATED				
VACANCY ANNOUNCEMENT	BOYS		For the Quarter ended Year end				For the Quarter ended			Year end	
SPORTS COMPANY MEG &			30.06.2021	31.03.2021	30.06.2020	31.03.2021	30.06.2021	31.03.2021	30.06.2020	31.03.2021	
CENTER BANGALORE			Unaudited	Audited	Unaudited	Audited	Unaudited	Audited	Unaudited	Audited	
Post of Teacher, Chef, Masalchi, Housekeeper,	1	Total Income from operations	2,090.77	3,467.59	874.74	11,122.75	3,616.18	5,129.74	1,774.68	16,408.55	
Clerk, Forward Your documents, experience	2	Net profit / (Loss) for the period (before tax, exceptional and / or extraordinary items # )	315.79	655.83	(135.11)	1,811.06	367.61	768.29	(183.21)	1,943.38	
certificate alongwith Bio data with contact details	3	Net profit / (Loss) for the period before tax (after exceptional and / or extraordinary items # )	315.79	655.83	(135.11)	1,811.06	528.82	768.29	(183.21)	1,943.38	
to this office by 30 Aug 2021 on the following	4	Net profit / (Loss) for the period after tax (after tax, exceptional and / or extraordinary items # )	246.17	488.26	(94.76)	1,379.21	431.64	575.13	(145.09)	1,427.10	
address. Address: Officer	5	Total comprehensive income for the period [Comprising profit / Loss for the period (after tax) and other comprehensive income (after tax)]	245.92	493.10	(99.23)	1,379.56	470.89	574.75	(137.17)	1,440.26	
Commanding Boys Sports Company St.	6 7	Equity share capital (face value of Re.1/- each per share) Earning per share ( of Re.1 each) (for continuing and discontinued	138.37 1.77	139.87 3.49	139.87 (0.68)	139.87 9.86	138.37 3.10	139.87 4.11	139.87 (1.04)	139.87 10.20	
John's Church Road, Shivan Chetty Garden,	Not	operations) Basic & Diluted			. Net a sta		-				



Place : Bengaluru

Date : August 11, 2021

ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

ಜಾಹೀರಾತು ವ್ಯವಸ್ಥಾಪಕರು



ಸ್ಥಳ: ಬೆಂಗಳೂರು

ಮಂಡಳಿಯ ಆದೇಶದ ಮೇರೆಗೆ, ಸುನಿಲ್ ಅಗ್ರೋ ಘುಡ್ಸ್ ಲಿಮಿಟೆಡ್ ಪರವಾಗಿ, ದಿನಾಂಕ: 11–08–2021 ಪ್ರಮೋದ್ ಕುಮಾರ್ ಎಸ್, ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಮತ್ತು ನಿರ್ದೇಶಕರು. DIN00719828

(www.sunilagro.in) ಇಲ್ಲಿ ಲಭ್ಯವಿರುತ್ತದೆ.

**ಷರಾ: 1**) ಆಗಸ್ಟ್ 11, 2021ಕ್ಕೆ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ತಪಾಸಣೆಯಾಗದ ಈ ಆರ್ಥಿಕ ಫಲಿತಾಂಶವು ಅನುಮೋದನೆಗೊಂಡಿರುತ್ತದೆ. 2) ಶಾಸನಬದ್ಧ ಲೆಕ್ಷತಪಾಸಣಾಗಾರರು ಅನರ್ಹವಲ್ಲದ ತಪಾಸಣಾ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. 3) ಪ್ರಸ್ತುತ ಕಂಪೆನಿಯ ಆರ್ಥಿಕ ಫಲಿತಾಂಶವು ಕಂಪೆನಿ ಕಾಯ್ದೆ 2013ರ ಸೆಕ್ಷನ್ 133ರ ಕಂಪೆನೀಸ್ (ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್) ಕಾಯ್ದೆ, 2015ರಲ್ಲಿನ ತಿದ್ದುಪಡಿಗೆ ಒಳಪಟ್ಟಂತೆ ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ ("Ind AS")ರ ಮಾರ್ಗಸೂಚಿಯಂತೆ ತಯಾರಿಸಲ್ಪಟ್ಟಿದೆ. 4) ಮೇಲಿನ ಫಲಿತಾಂಶವು, ಸೆಬಿ (Listing Obligations and Disclosure Requirements)ನಿಯಮಗಳು, 2015ರ 33ನೇ ಅಧಿನಿಯಮದ ಅಡಿ ಸ್ಟಾಕ್ ಎಕ್ಸ್ಚೇಂಚ್ಗೆ ಸಲ್ಲಿಸಿರುವ ಫಲಿತಾಂಶದ ಸಾರಾಂಶವಾಗಿದೆ. ತ್ರೈಮಾಸಿಕದ ಆರ್ಥಿಕ ಫಲಿತಾಂಶದ ಸಂಪೂರ್ಣ ವಿವರವು ಬಿಎಸ್ಇ ವೆಬ್ಸೈಟ್ನಲ್ಲಿ (URL: www.bseindia.com/corporates) ಮತ್ತು ಕಂಪೆನಿಯ ವೆಬ್ಸೈಟ್

ಅವಧಿಗೆ ಸಂಬಂಧಿಸಿದ ನಿವ್ವಳ ಲಾಭ (ತೆರಿಗೆಗೆ 100.04 37,44 36,81 ಮೊದಲು ಮತ್ತು ಹೊರತುಪಡಿಸಿದ ಅಂಶಗಳನ್ನು ಬಿಟ್ಟು) ಅವಧಿಗೆ ಸಂಬಂಧಿಸಿದ ನಿವ್ರಳ ಲಾಭ, ತೆರಿಗೆಗೆ ಮೊದಲು 99.35 36.37 36.67 (ಹೊರತುಪಡಿಸಿದ ಅಂಶಗಳ ನಂತರ) ಅವಧಿಗೆ ಸಂಬಂಧಿಸಿದ ನಿವ್ವಳ ಲಾಭ, ತೆರಿಗೆಯ ನಂತರ 32.65 30.60 76.44 (ಅಸಾಮಾನ್ಯ ಅಂಶಗಳ ನಂತರ) ಒಟ್ಟಾರೆ ವ್ಯಾಪಕ ಆದಾಯ (ತೆರಿಗೆಯ ನಂತರದ ಲಾಭ(ನಷ್ಟ) 31.34 29.29 86.14 ಒಳಗೊಂಡಂತೆ ಮತ್ತು ತೆರಿಗೆಯ ನಂತರದ ವ್ಯಾಪಕ ಆದಾಯ) ಈಕ್ಷಿಟಿ ಷೇರು ಬಂಡವಾಳ (ರೂ.10/-ರ ಷೇರಿನ ಮುಖಬೆಲೆ) 300.30 300.30 300.30 ಮೀಸಲು ನಿಧಿ (ಕಳೆದ ವರ್ಷದ ಆರ್ಥಿಕ ತಖೆಯಲ್ಲಿ ತೋರಿಸಿದ್ದ 1.017.37 1.017.37 1017.37 ಮರುಮೌಲ್ಯಮಾಪನದ ಮೀಸಲು ನಿಧಿ ಹೊರತುಪಡಿಸಿ) ರೂ.10/–ರ ಬೆಲೆಯ ಪ್ರತಿ ಷೇರಿನ ಗಳಿಕೆ 1.09 1.02 2.55 ಎ) ಮೂಲ ಬಿ) ನಿಸ್ಸಾರವಾದದ್ದು / ದುರ್ಬಲಗೊಂಡಿದ್ದು 1.09 1.02 2.55 🛚 ಅವಧಿಗೆ ಮಾತ್ರ ಸಂಬಂಧಿಸಿದ್ದು, ವಾರ್ಷಿಕ ವರದಿಯಲ್ಲ

CIN: L01111KA1988PLC008861, Website: www.sunilagro.in								
ದಾಯಿತ ಕಚೇರಿ: ಪ್ಲಾಟ್ ನಂ.39–ಎ2, ಹೊಸಕೋಟೆ ಕೈಗಾರಿಕಾ	ಪ್ರದೇಶ, ಚೊಕ್ಕಹ	ಳ್ಳಿ, ಹೊಸಕೋಟೆ, ಬೆಂಗಳ	ೂರು–562114					
ಜೂನ್ 30, 2021ಕ್ಕೆ ಅಂತ್ಯವಾದ ತಪಾಸಣೆಯಾ	ಾಗದ ತ್ರೈಮಾಸಿ	ಕ ಆರ್ಥಿಕ ಫಲಿತಾಂಶ	ದ ತಖ್ತೆ					
(ರೂ.ಲಕ್ಷಗಳಲ್ಲಿ, ಶೇರ್ ಮತ್ತು ಪ್ರತಿ ಷೇರು ರ	ತೇಟಾವನ್ನು ಹೊರತ	<b>ುಪಡಿಸಿ, ಬೇರೆ ರೀತಿಯಲ್ಲಿ ಹ</b>	ೇಳದ ಹೊರತು)					
	ಜೂನ್	ಜೂನ್ 30 2020ಕೆ	ಮಾರ್ಚ್					

30, 2021분

ಅಂತ್ಯವಾದ

ತ್ರೈಮಾಸಿಕಕ್ಕೆ

(ತಪಾಸಣೆಯಾಗದ

4.000.20

ಕೈಗಳ ಸ್ವಚ್ಛತ

ಹೆಚ್ಚಿನ ವಿವರಗಳಗಾಗಿ <b>ಜಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,</b> ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಮೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ	Shivan Chetty Garden, (opp) Kendriya
ಕೇಂದ್ರ, ಡಾ:ಅಂಬೇಡ್ಗರ್ ವೀದಿ, ಬೆಂಗಳೂರು–೦1 (ದೂರವಾಣಿ ಸಂಖ್ಯೆ :	Vidyalaya,MEG & Center,
<b>080–22866718</b> ) ಇವರನ್ನು ಸಂಪರ್ಕಿಸಬಹುದಾಗಿದೆ.	Bangalore-560 042
ಸಹಿ/ <b>– (ಪ್ರದೀಪ್ ಸಿಂಹ)</b>	Tele No: 080-25573987,
ಜಲ್ಲಾ ಅಧಿಕಾರಿಗಳು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ DIPR/DDU/AAPL/1131/2021-22 ಬೆಂಗಳೂರು ನಗರ ಜಲ್ಲೆ	Mob No- 9625960650.
ಶಗ್ರಾರರಿಂಗಗಳು ಸರ್ವಾರ್ ಸಂಗ್ರಾಮ ಸ್ಥಾನ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ್ರಾಮ ಸಂಗ ಹೊಂದಿದ್ದ ಸಂಗ್ರಾಮ ಸಂಗ್ರಾ ಸಂಗ್ರಾಮ ಸಂಗ್ರಾಮ	Interview of short listed

ಸುನಿಲ್ ಅಗ್ರೋ ಘುಡ್ಸ್ ಲಿಮಿಟೆಡ್

The above is an extract of the detailed format of financial results filed with the Stock Exchange under Regulation 33 of thr SEBI (Listing Obligations and Disclosure Requirements) Regulations, 2015. The full format of the financial results are available on the stock exchange web sites, at a link (http://www.bseindia.com/corporates) and (https://nseindia.com/corporates) and on the company's website at www.suprajit.com.

		Consolidated-YTD				
Particulars	30.06.2021	30.06.2020	Growth	30.06.2021	30.06.2020	Growth
Net Revenue from operations	2090.77	874.74	139.02	3616.18	1774.68	103.77

For and on behalf of the Board

K. AJITH KUMAR RAI

Chairman (DIN - 01160327)

# **CRANES SOFTWARE INTERNATIONAL LIMITED**

CIN: L05190KA1984PLC031621

Regd. Office: # 82, Presidency Building, 3rd & 4th Floor, St. Marks Road, BANGALORE - 560 001 Ph: 080-6764 4848 / 4800 Fax: 080-6764 4888. Email: info@cranessoftware.com Website: www.cranessoftware.com

Extract of Audited Financial Results for the Quarter & Year Ended 31st March, 2021

Extract of Audited Financial Results for the Quarter & Year Ended 31st March, 2021 (Rs. in Laki										. in Lakhs)	
		Consolidated									
		Q	uarter Ended	I	Year	Ended	Q	uarter Ende	d	Year Ended	
	Particulars	31.03.2021	31.12.2020	31.03.2020	31.03.2021	31.03.2020	31.03.2021	31.12.2020	31.03.2020	31.03.2021	31.03.2020
		Audited	Unaudited	Audited	Audited	Audited	Audited	Unaudited	Audited	Audited	Audited
1	Total Income from Operations (Net)	146.69	152.62	771.75	374.63	1,434.17	3,395.65	1,792.50	1,275.89	6,095.95	3,558.67
2	Net Profit/(Loss) for the period (before tax and exceptional items)	(6,460.56)	(591.43)	(167.22)	(7,391.78)	(553.32)	(2,804.75)	246.25	93.15	(3,465.93)	(507.86)1
3	Net Profit/(Loss) for the period before tax (after exceptional items)	(6,460.56)	(591.43)	(167.22)	(7,391.78)	(553.32)	(2,804.75)	246.25	93.15	(3,465.93)	(507.86)
4	Net Profit/(Loss) for the period after tax (after exceptional items)	(3,867.38)	(711.65)	(3,138.01)	(4,838.79)	(3,650.38)	(1,230.54)	118.44	(2,746.74)	(1,964.78)	(3,538.83)
5	Total Comprehensive Income for the period [Comprising Profit/(Loss) for the period (after tax) and other Comprehensive Income (after tax)]	-	-	-		-	T.	T)	Ŧ	20	
6	Equity Share Capital	2355.34	2355.34	2355.34	2355.34	2355.34	2355.34	2355.34	2355.34	2355.34	2355.34
7	Reserve (excluding Revaluation Reserves) as per balance sheet of previous accounting year		-	-	(69,380.13)	(64,541.33)	1.	T	1	(75,491.72)	(73,489.96)
8	Earnings Per Share ( of Rs.2/- each)										
	I) Basic	(3.28)	(0.60)	(2.66)	(4.11)	(3.10)	(1.04)	0.10	(2.33)	(1.67)	(3.00)
	ii) Diluted	(3.28)	(0.60)	(2.66)	(4.11)	(3.10)	(1.04)	0.10	(2.33)	(1.67)	(3.00)

#### Notes:

**Place : Bangalore** 

Date : 11" August, 2021

1 The above is an extract of the detailed format of Audited Financial Results for the guarter & year ended March 31" March, 2021 filed with the Stock Exchanges under Regulation 33 of the SEBI (Listing and Other Disclosure Requirements) Regulations 2015.

2 The full format of the Audited financial results for the quarter & year ended 31<sup>st</sup> March, 2021 is available on the Stock Exchange websites (www.bseindia.com) and Company's website (www.cranessoftware.com)

3 The above results have been reviewed by the Audit Committee at their meeting held on 11<sup>th</sup> August, 2021 and approved by the Board of Directors at their meeting held on 11<sup>th</sup> August, 2021

4 The above result are in compliance with Indian Accounting Standard (IND AS). The figures for the previous periods have been regrouped/re-arranged whereever necessary to make them comparable with those of current period.

> For Cranes Software International Limited **Mueed Khader** Director DIN - 00106674